

**ಯುಗ ಪ್ರವರ್ತಕ ಕವಿ ಹರಿಹರ ಮತ್ತು ಮಹಾಕವಿ ಸೇಕ್ಕಿಲಾರ್**  
**ಇಂದಿರಾ ಶರಣ ಜಮ್ಮುಲದಿನ್ನಿ**  
**ಕನ್ನಡ ಶಿಕ್ಷಕ**  
**ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್**  
**ಯಲಹಂಕ, ಬೆಂಗಳೂರು.**

**Article Link:** <https://aksharasurya.com/2024/01/indira-sharan-jammaladinni/>

## ABSTRACT:

ಮನುಷ್ಯನ ಸಂಕೀರ್ಣ ಜೀವನಕ್ಕೆ ಉನ್ನತವಾದ ಮೌಲ್ಯಗಳನ್ನು ದೊರಕಿಸಿಕೊಟ್ಟ ನಮ್ಮ ಅನೇಕ ಪ್ರಾಚೀನ ಕವಿಗಳ ಸಾಲಿನಲ್ಲಿ ನಿಲ್ಲವ ಕವಿ; ಸಹಸ್ರ ವರ್ಷಗಳ ಕನ್ನಡ ಸಾಹಿತ್ಯ ಶೈಲಿಯಲ್ಲಿ ಪಂಪ. ಕುಮಾರವ್ಯಾಸನಂತೆ ಕಂಗೊಳಿಸುವ ಮಹೋನ್ನತ ಶಿಖರದಂತಿರವ ಕವಿ ಹರಿಹರ. ಶರಣ ಜೀವನ ಮತ್ತು ವಚನ ಸಾಹಿತ್ಯ ಚಳವಳಿ ಬಂದು ಮಹಾಪೂರದಂತೆ ಬಂದು ಇಳಿದ ಮೇಲೆ ಅದರ ನೇನಷಿನಿಂದ ಪ್ರೇರಣೆ ಹೊಂದಿ ಸಾಹಿತ್ಯ ನಿರ್ಮಾಣ ಮಾಡಿದವರಲ್ಲಿ ಹರಿಹರನೂ ಒಬ್ಬ.

ಹರಿಹರನು ಬಸವಾದಿ ಶರಣರ ಬಗ್ಗೆ ದಾಖಲಿಸದೇ ಹೋಗಿದ್ದರೆ ಕನ್ನಾಡಕದ ಬಹುಮಲ್ಯ ಫಟ್ಟದ ವಿವರಗಳನ್ನು ಕಳೆದುಕೊಳ್ಳುತ್ತಿದ್ದೇವು. ಪುರಾತನ ಶರಣರ ಚರಿತ್ರೆಗಳನ್ನು ಕಾವ್ಯಗೊಳಿಸುವುದು ಎಂದರೆ ಅವರ ಮೌಲ್ಯಗಳನ್ನು ಕಾವ್ಯಗೊಳಿಸುವುದೇ ಆಗಿದೆ.

ಇದೇ ರೀತಿ ಹರಿಹರನ ಸಮಕಾಲೀನರಾದ ತಮಿಳನಾಡಿನ ಮಹಾಕವಿ ಸೇಕ್ಕಿಲಾರ್ ಅವರು ತಮಿಳನಲ್ಲಿ ಶೈವ ನಾಯನ್ ಮಾರರ (ಶರಣರ) ಜೀವನ ಕಥೆಯನ್ನು ವಿವರಿಸುವ 4253 ಪದಗಳನ್ನು ‘ಪರಿಯ ಪುರಾಣ’ ಎಂಬ ಕೃತಿಯಲ್ಲಿ ರಚಿಸಿದ್ದಾರೆ. ಈ ಇಬ್ಬರು ಕವಿಗಳು ರಚಿಸಿರುವ ಶಿವಶರಣರ ಸಾಮಾನ್ಯ ಜೀವನದ ತಾತ್ತ್ವಿಕ ಜಿಂತನೆಗಳನ್ನು ತೊಲನಿಕೆವಾಗಿ ಅಭಿಧಾನ ಮಾಡುವುದು ನನ್ನ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.

## KEY WORDS:

ಹರಿಹರ, ತೊಲನಿಕ, ವರ್ಗ್ ಭೇದ, ವರ್ಣ ಭೇದ, ಯುಗ ಪ್ರವರ್ತಕ, ಶೈವ ನಾಯನ್ ಮಾರ್.

ಪ್ರಪಂಚದಲ್ಲಿ ಮಹಾಕವಿಗಳು ವಿರಳ. ಇಮ್ಮಿ ಮಹಾಕವಿಗಳು ಅತಿ ವಿರಳ. ಈ ಅತಿ ವಿರಳ ಶ್ರೇಣಿಗೆ ಸೇರಿದವನು ಹನ್ನೆರಡನೆಯ ಶತಮಾನದ 'ರಗಳೆಯ ಕವಿ' ಹಂಪೆಯ ಹರಿಹರದೇವ. ಮೊದಲು ರಾಜನ ಆಸ್ಥಾನದಲ್ಲಿದ್ದು, ವ್ಯಕ್ತಿ ಮಟ್ಟದಲ್ಲಿ ಅಧಿಕಾರದ ಆಸೆಯನ್ನು ತೈಜಿಸಿದ್ದು, ಸಾಹಿತ್ಯ ಮಟ್ಟದಲ್ಲಿ ಅದರ ಬಗ್ಗೆ ಬರೆದು, ಪಾತ್ರಗಳ ಮೂಲಕ ಅದನ್ನು ಪ್ರತಿಭಟಿಸಿದ್ದು ಹರಿಹರನ ಸ್ವತಂತ್ರ ಪ್ರವೃತ್ತಿಗೆ ಸಾಕ್ಷಿ ಎನಿಸಿದೆ. ರಾಜಸ್ತುತಿಗೆ ದುರ್ಬಳಕೆಯಾಗುತ್ತಿದ್ದ ಸಾಹಿತ್ಯವನ್ನು ಶಿವಲೀಲೆಗೆ, ಶಿವಶರಣರ ಚರಿತ್ರೆಗೆ ಈತ ತಿರುಗಿಸಿದ್ದು ಅಸಾಧಾರಣ, ಅನನ್ಯ ಸಾಧನೆಯೆಂದೇ ಹೇಳಬೇಕು. ಈ ಕೆಲಸವನ್ನು ಸಾಧಿಸುವುದಕ್ಕಾಗಿ ಹರಿಹರ ವಚನ ಸಾಹಿತ್ಯದ ಮೌಲ್ಯಗಳಾದ ವರ್ಗ ಭೇದ, ವರ್ಣಭೇದ, ಲಿಂಗಭೇದ ನಿರಾಕರಣಗಳಿಗೆ ತನ್ನ ಕೃತಿಗಳನ್ನು ನೇಲೆಯಾಗಿಸಿದನು. ಹರಿಹರನ ಮೆಟ್ಟಿನ ಢೈವ ಹಂಪೆಯ ವಿರೂಪಾಕ್ಷ. ಹರಿಹರ, ತನ್ನ ಆರಂಭದ ಕಾಲದಲ್ಲಿ ಹೊಯ್ಲಿಗಳ ಎರಡನೆಯ ನರಸಿಂಹ ಬಲ್ಲಾಳನ ಕರಣಿಕನಾಗಿದ್ದು.

ರಗಳೆಯ ಕವಿ ಎಂದು ಹರಿಹರನನ್ನು ಹಾಸ್ಯ ಮಾಡುವುದು ಸುಲಭ. ಆದರೆ ಆ ರಗಳಿಗಳ ಸ್ವಾರಸ್ಯವನ್ನು ಒಂದು ಸಲ ತಿಳಿದವರಿಗೆ 'ರಸಿಕ ಚಕ್ರ' ಎಂಬ ಭಾವನೆ ಬರದೇ ಇರಲಾರದು. ಹರಿಹರ ಹುಟ್ಟಿ ಹೋರಾಟಗಾರ ಮತ್ತು ದಿಟ್ಟಬಂಡಾಯಗಾರ. ಅವನ ಅನುಪಮ ಪ್ರತಿಭೆ, ಸಾಮರ್ಥ್ಯ ಸಂಪೂರ್ಣವಾಗಿ ರಗಳಿಗಳಲ್ಲಿ ಪ್ರಕಾಶಮಾನವಾಗಿದೆ. ಹರಿಹರನಿಗಿಂತ ಮೊದಲು ಜಂಪೂ ಕಾವ್ಯದಲ್ಲಿ ಅಲ್ಲೂಂದು ಇಲ್ಲೂಂದು ಎಂಬಂತೆ 'ರಗಳೆ' ಭಂದಸ್ಸಿನ ಬಳಕೆಯಾಗುತ್ತಿತ್ತು. ಇದಕ್ಕೆ ಜೀವಕ್ಷೋಟ್ಟು ಕುಣಿಸಿದವನು ಹರಿಹರ.

ಕಾವ್ಯ ಭಾಷೆಗೆ ಸಂಬಂಧಿಸಿದ ವಿಷಯದಲ್ಲಿಯೂ ಹರಿಹರನ ಕೊಡುಗೆ ಅದ್ವಿತೀಯವಾದುದು. ಕೇಶಿರಾಜ ಮತ್ತು ಇತರ ಕವಿಗಳು ರಳ, ಕುಳ, ಕ್ಷಳ ಪ್ರಯೋಗ ಮುಖ್ಯನಂತೆ ನಿರ್ದಿಷ್ಟವಾಗಿ ನುಡಿಯಬೇಕೆಂದು ವಾದಿಸುವಾಗ ಅವನ ಸಮಕಾಲೀನನಾದ ಹರಿಹರ ಒಬ್ಬ ವಾಸ್ತವ ವೈಯಾಕರಣಿ ರೀತಿಯಲ್ಲಿ ನಿಂತು ಆ ಸಾಫಿತ ಧೋರಣೆಯನ್ನು ನಿರಾಕರಿಸಿದ್ದು ಅವನ ಢೈಯ್, ಆತ್ಮ ವಿಶ್ವಾಸ, ಸೃಜನಶೀಲ, ಅಸ್ಕೃತೆಯ ದ್ಯೂತಕೆ.

ಹೀಗೆ ಒಂದು ಕಡೆ ಕಾವ್ಯದಲ್ಲಿ ಮಾರ್ಗ ಭಾಷೆಯನ್ನು ನಿರಾಕರಿಸುತ್ತಾ ಇನ್ನೊಂದು ಕಡೆ ಭಾಷಿಕ ವಾಸ್ತವ ಸತ್ಯವನ್ನು ಸಾಫಿತೆ ಹರಿಹರನ ರೀತಿ ಶಾಫನೀಯ. ಈ ಸಂದರ್ಭದಲ್ಲಿ ಅವನು ಮಾಡಿದ ಇನ್ನೊಂದು ಉಪಕಾರವೆಂದರೆ ವೇಳೆವಾಳಿ, ಲೆಂಕ, ಕೊಟ್ಟರ, ಬೂವ ಮೊದಲಾದ, ಬಳಕೆಯಿಂದ ಮಾಯವಾಗುತ್ತಿದ್ದ ಸಾವಿರ

ಕನ್ನಡ ಪದಗಳನ್ನು ಮತ್ತೆ ಸಾಹಿತ್ಯದಲ್ಲಿ ಅಪ್ಪಾನಿಸಿಕೊಂಡದ್ದು, ಇದರಿಂದ ‘ಕನ್ನಡ ಪ್ರಧಾನ ಸಂಸ್ಕृತ ಪ್ರಾರಕ’ ಎಂಬ ಭಾಷಿಕ ಹದ ಕನ್ನಡದಲ್ಲಿ ಸಿದ್ಧವಾಯಿತು.

ಪೆರಿಯ ಪುರಾಣದ ಕವಿ ಸೇಕ್ಕಿಲಾರ್ ರಾಜ ಕುಲೋತ್ತಂಗ ಜೋಜನ ಮನಸ್ಸನ್ನು ಪರಿವರ್ತನೆ ಮಾಡಿದ ಮಹಾಕವಿ. ರಾಜ ಜ್ಯೇಂದ್ರಾವ್ಯ ‘ಜೀವಕ ಚಿಂತಾಮನೀಯಲ್ಲಿ ಹೆಚ್ಚು ಆಸಕ್ತನಾಗಿರುತ್ತಾನೆ. ಮಂತ್ರಿಯಾಗಿದ್ದ ಸೇಕ್ಕಿಲಾರ್ ಶಿವಭಕ್ತರ ಮಹಿಮೆಯನ್ನು ರಾಜನಿಗೆ ವಿವರಿಸಿ ಹೇಳುತ್ತಾರೆ. ಆಗ ರಾಜನು ಆ ಭಕ್ತರ ಜರಿತ್ಯೆಯನ್ನು ಪ್ರೈಡ ಕಾವ್ಯವಾಗಿ ರಚಿಸಬೇಕೆಂದು ಕೇಳಿಕೊಳ್ಳುತ್ತಾನೆ.

ಆಗ ಕವಿ ಸೇಕ್ಕಿಲಾರ್ ಮಂತ್ರಿ ಪದವಿಯನ್ನು ತೋರೆದು ಜಿದಂಬರ ಕ್ಷೇತ್ರಕ್ಕೆ ಬಂದು ದ್ಯುವದ ಸನ್ನಿಧಿಯಲ್ಲಿ ಕಾವ್ಯ ರಚನೆಗೆ ತೊಡಗುತ್ತಾನೆ. ಕಾವ್ಯ ಮುಗಿದ ನಂತರ, ರಾಜ ದೇವರ ಸನ್ನಿಧಿಯಲ್ಲಿ ಪುರಾಣವನ್ನು ಓದಿಸಿ ತೃಪ್ತಿ ಪಟ್ಟು ಕೊಳ್ಳುತ್ತಾನೆ. ಕವಿಯನ್ನು ಗ್ರಂಥ ಸಮೇತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಪಲ್ಲಕ್ಕಿಗೇ ತಾನೇ ಹೆಗಲುಕೊಟ್ಟಿ ಹೊತ್ತು ಗೌರವಿಸುತ್ತಾನೆ. ಸೇಕ್ಕಿಲಾರ್ ಕವಿಯ ಮೂಲ ಹೆಸರು ಅರುಣ ಮೋಳಿ ತೇವರ್. ಸೇಕ್ಕಿಲಾರ್ ಎಂಬುದು ಇವರ ಕುಲದ ಹೆಸರು. ಕುಲದ ಹೆಸರು ಕವಿಯ ಸ್ವಂತ ಹೆಸರನ್ನು ಮರೆಸಿತು. ಸೇಕ್ಕಿಲಾರ್ ಎಂಬುದೇ ಕವಿಯ ಹೆಸರಾಗಿ ಬಳಕೆಗೆ ಬಂತು.

### ಪರಾಮರ್ಶನ ಗ್ರಂಥಗಳು:

1. ಶಂಕರ ಕೆದಿಲಾಯ. (1974) ಪೆರಿಯ ಪುರಾಣ. ಮದ್ರಾಸ್ ವಿಶ್ವ ವಿದ್ಯಾಲಯ. ಮದ್ರಾಸ್.
2. ಹಿರೇಮತ ಆರ್. ಸಿ. (ಸಂ). (1973) ಮಹಾಕವಿ ಹಂಪೆಯ ಹರಿಹರ ದೇವ ಕೃತ ಪುರಾತನರ ರಗಳಿಗಳು. ಕನ್ನಡ ಅಧ್ಯಯನ ಪೀಠ, ಕನಾರಟಕ ವಿಶ್ವ ವಿದ್ಯಾಲಯ. ಧಾರವಾಡ.
3. ಕಲಬುಗ್ರೀ ಎಂ. ಎಂ. (1991) ಹರಿಹರನ ರಗಳಿಗಳು. ಹಂಪಿ ವಿಶ್ವ ವಿದ್ಯಾಲಯ. ಹಂಪಿ.